

ಎಸ್.ಡಿ.ಎಂ.ಸಿ ತರಬೇತಿ

ತರಬೇತಿ ಪ್ರಗತಿ 2013-14

ಪ್ರಾಥಮಿಕ ಶಾಲೆಗಳಲ್ಲಿನ ಎಸ್.ಡಿ.ಎಂ.ಸಿ ಸದಸ್ಯರಿಗೆ 2013-14ನೇ ಸಾಲಿನಲ್ಲಿ 2 ದಿನಗಳ ತರಬೇತಿಯನ್ನು ನೀಡಲಾಯಿತು. ಈ ಸಾಲಿನಲ್ಲಿ ರಾಜ್ಯದಲ್ಲಿರುವ ಒಟ್ಟು 44,672 ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ 6 ಜನ ಸದಸ್ಯರಿಗೆ ತರಬೇತಿ ನೀಡಲಾಗಿದೆ. ತರಬೇತಿಯ ಗುರಿ 2,68,032 ಸದಸ್ಯರಾಗಿದ್ದು ಒಟ್ಟು 2,51,054 ಸದಸ್ಯರು ತರಬೇತಿಯ ಪ್ರಯೋಜನ ಪಡೆದಿರುತ್ತಾರೆ. ಪಿಎಬಿಯಲ್ಲಿ 442.61 ಲಕ್ಷಗಳು ಖರ್ಚಾಗಿರುತ್ತವೆ.

ಈ ಸಾಲಿನಲ್ಲಿ ಎಸ್.ಡಿ.ಎಂ.ಸಿ ತರಬೇತಿಯಲ್ಲಿ ಈ ಕೆಳಗಿನ ತರಬೇತಿ ಸಾಹಿತ್ಯ ಪುಸ್ತಕಗಳನ್ನು ಬಳಸಲಾಗಿದೆ.

1. ಸಂಗಮ

2012-13ನೇ ಸಾಲಿನಲ್ಲಿ ಎಸ್.ಡಿ.ಎಂ.ಸಿ ತರಬೇತಿಗಾಗಿ ಬಳಸಿದ್ದ ಸಾಹಿತ್ಯ ಪುಸ್ತಕ 'ಸಂಗಮ' ವನ್ನು ಈ ಸಾಲಿನಲ್ಲಿ ಬಳಸಿಕೊಳ್ಳಲಾಗಿದೆ. ಪ್ರಾಥಮಿಕ ಶಾಲೆಗಳ ಎಸ್.ಡಿ.ಎಂ.ಸಿ ಸದಸ್ಯರಿಗೆ ತರಬೇತಿ ನಡೆಸುವಾಗ ಮಾರ್ಗದರ್ಶನಕ್ಕಾಗಿ ಈ ಸಂಗಮ ತರಬೇತಿ ಕೈಪಿಡಿಯನ್ನು ತಯಾರಿಸಲಾಗಿದೆ. ಈ ಸಂಗಮ ತರಬೇತಿ ಕೈಪಿಡಿಯನ್ನು ತಯಾರಿಸಲಾಗಿದೆ. ಪ್ರತಿಯೊಂದು ಎಸ್.ಡಿ.ಎಂ.ಸಿಯು ಶಾಲೆಯ ಸ್ಥಿತಿಗತಿ ಹೇಗಿದೆ, ಏನೇನು ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ ಮತ್ತು ಸಮುದಾಯವನ್ನು ಈ ಪೂರೈಸುವಿಕೆ ಪ್ರಕ್ರಿಯೆಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎನ್ನುವುದೇ ಈ ತರಬೇತಿಯ ಉದ್ದೇಶ. ಈ ದೃಷ್ಟಿಯಲ್ಲಿ ಸಂಗಮ ಸಾಹಿತ್ಯವನ್ನು ರಚಿಸಿದ್ದು, ಬಹಳ ಮುಖ್ಯವಾಗಿ ಪ್ರತಿಯೊಂದು ಶಾಲೆಯು ಆ ಶಾಲೆಯ ಶಾಲಾಭಿವೃದ್ಧಿ ಯೋಜನೆ ತಯಾರಿಸಲು ಇರುವ ಸೂಚಕಗಳು ಮತ್ತು ಕ್ರಿಯಾ ಯೋಜನೆ ಸಿದ್ಧಪಡಿಸುವ ಬಗ್ಗೆ ಈ ಸಾಹಿತ್ಯದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಚರ್ಚಿಸಿರುವ ಪ್ರಮುಖಾಂಶಗಳು ಈ ಕೆಳಗಿನಂತಿವೆ.

1. ಪ್ರಾಥಮಿಕ ಶಾಲೆಯ ಹಂತದಲ್ಲಿ ಸಮುದಾಯದ ಭಾಗವಹಿಸುವಿಕೆ, ಅರ್ಥ, ಸ್ವರೂಪ ಮತ್ತು ಅವಕಾಶ.
2. ಆರ್.ಟಿ.ಇ ಕಾಯಿದೆ ಹಾಗೂ ನಿಯಮಗಳು.
3. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯ ಉದ್ದೇಶ, ರಚನೆಯ ವಿಧಿ ವಿಧಾನಗಳು, ಎಸ್.ಡಿ.ಎಂ.ಸಿ ಅಧಿಕಾರಿಗಳ ಕರ್ತವ್ಯಗಳು, ಸಭೆ ನಡೆಸುವ ವಿಧಿ ವಿಧಾನಗಳು, ಎಸ್.ಡಿ.ಎಂ.ಸಿ ಗೆ ಸಂಬಂಧಿಸಿದಂತೆ ನಾಗರೀಕ ಸೌಕರ್ಯ ಸಮಿತಿಯ ಜವಾಬ್ದಾರಿ ಮತ್ತು ಪಾತ್ರ.
4. ಶಾಲಾಭಿವೃದ್ಧಿ ಯೋಜನೆಯ ವ್ಯಾಖ್ಯಾನ, ಉದ್ದೇಶಗಳು, ಮಹತ್ವ, ಪ್ರಮುಖ ಘಟಕಾಂಶಗಳು, ಶಾಲೆಯ ಅಭಿವೃದ್ಧಿ ಕ್ಷೇತ್ರಗಳು, ಸೂಚಕಗಳು, ಕಾರ್ಯತಂತ್ರ ಮತ್ತು ಜವಾಬ್ದಾರಿ ಹಂಚಿಕೆ, ಕ್ರಿಯಾಯೋಜನೆಯ ತಯಾರಿ, ಶಾಲಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅನುಬಂಧಗಳು ಮತ್ತು ಯೋಜನೆಗೆ ಗುರುತಿಸಿರುವ ಶೈಕ್ಷಣಿಕ ಸೂಚಕಗಳು.

2. ಸಮದರ್ಶಿ

ಎಸ್.ಡಿ.ಎಂ.ಸಿ ಮತ್ತು ಸಿ.ಎ.ಸಿ ಸದಸ್ಯರಿಗೆ ಉಪಯೋಗವಾಗುವ ಸಾಹಿತ್ಯವನ್ನು ಸಮದರ್ಶಿ ಫೋಲ್ಡರ್ ನಲ್ಲಿ ನೀಡಲಾಗಿದೆ. ಎಸ್.ಡಿ.ಎಂ.ಸಿ ಮತ್ತು ಸಿ.ಎ.ಸಿ ಸದಸ್ಯರ ಕರ್ತವ್ಯಗಳು, ಜವಾಬ್ದಾರಿಗಳ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಈ ಫೋಲ್ಡರ್ ಒದಗಿಸುತ್ತದೆ.

ಎಸ್.ಡಿ.ಎಂ.ಸಿ ಸದಸ್ಯರ ತರಬೇತಿ ಪ್ರಗತಿ 2013-14 (ಭೌತಿಕ ಮತ್ತು ಆರ್ಥಿಕ ಪ್ರಗತಿ)

ತರಬೇತಿ	ಗುರಿ		ಪ್ರಗತಿ	
	ಭೌತಿಕ	ಆರ್ಥಿಕ(ಲಕ್ಷಗಳಲ್ಲಿ)	ಭೌತಿಕ	ಆರ್ಥಿಕ(ಲಕ್ಷಗಳಲ್ಲಿ)
ಸನಿವಾಸ	268032	536.06	251054	442.61
ಒಟ್ಟು	268032	536.06	251054	442.61



ಜ್ಯೋತಿನಗರ ಕ್ಷೇತ್ರ, ದ.ಕ.ಜಿಲ್ಲೆಯಲ್ಲಿ SDMC ತರಬೇತಿ



ಹಿ.ಪ್ರಾ.ಶಾಲೆ ಮುಟ್ಟೂರು ತಾ. ಬ್ಯಾಡಗಿ ಹಾವೇರಿ ಜಿಲ್ಲೆಯಲ್ಲಿ SDMC ತರಬೇತಿ



ಹೊಸಪೇಟೆ ಬ್ಲಾಕ್ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಎಸ್.ಡಿ.ಎಂ.ಸಿ ತರಬೇತಿ



ಬೋಲಾರ ಕ್ಷೇತ್ರ ಮಂಗಳೂರಿನಲ್ಲಿ ಆಯೋಜಿಸಿರುವ SDMC ತರಬೇತಿ